



ಕಲೆ: ಜಬೀವುಲ್ಲಾ ಎಂ. ಅಸದ್

ಸ್ಥಿರವಾಗಿದೆ. ಈಗಲೂ ಹಣ್ಣು ಮತ್ತು ಹಾಲು (ಕಚ್ಚಾ) ಸೇವಿಸುತ್ತಿರುವೆ. ನಾನು ಕುಡಿಯುತ್ತಿರುವ ಹಾಲಿನ ಪ್ರಮಾಣ ಒಂದು ಪೌಂಡ್‌ಗಿಂತ ಕಡಿಮೆ. ಹಣ್ಣುಗಳನ್ನು ತಿನ್ನುತ್ತೇನಲ್ಲ, ಅದೇ ನನ್ನ ದೇಹದ ತೂಕಕ್ಕೆ ಪೂರಕವಾಗಿದೆ.

ಮೊಣಕೆ ನೋವು ಹಿಂದಿನಂತೇ ಇದೆ. ಆತಂಕಗೊಳ್ಳುವ ಪ್ರಮೇಯವಿಲ್ಲ. ನೂಲುಕೆ ಕೆಲಸವನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಿದ್ದೇನೆ. ಇಂತಿಷ್ಟೇ ಪ್ರಮಾಣ ಅಂತೇನೂ ಇಲ್ಲ. ಅಜಮಾಸು 55ರಿಂದ 60 ರೌಂಡ್‌ಗಳಿರಬಹುದು.

ನಮ್ಮೆಲ್ಲರಿಂದ ನಿನಗೆ ಪ್ರೀತಿ

ಬಾಪು  
ವೈ.ಎಂ (ಯರವಾಡ)  
11-03-1933

\*\*\*

ಚಿ. ಮೀರಾ,

ಗುರುವಾರದ ಬೆಳಗಿನ ಜಾವದ ಪ್ರಾರ್ಥನೆ ಮುಗಿಸಿ ಕುಳಿತಿದ್ದೇನೆ. ಬಾ ಪತ್ರದ ಜೊತೆ ನಿನ್ನ ಪತ್ರವೂ ನಿನ್ನ ಬಂದು ತಲುಪಿತು. ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವೊಂದನ್ನು ನಿನಗೆ ಕಳುಹಿಸಿದ್ದೆ. ತಿಂಗಳ ನಕ್ಷೆಯನ್ನೂ ಅದರ ಜೊತೆಗೆ ಇರಿಸಿದ್ದೆ. ಇದರ ಜೊತೆಗೆ ಡಾ. ಸೌಂದರ್ ಅವರ ಪತ್ರವೂ ಇದೆ. ಒಟ್ಟಾರೆ ಪರಿಸ್ಥಿತಿ ತೃಪ್ತಿದಾಯಕವಾಗಿದೆ. ಬಾಗೆ ಬರೆದ ಪತ್ರವನ್ನೂ ಇದರ ಜೊತೆಗೆ ಇರಿಸಿದ್ದೇನೆ.

ಆಶ್ರಮದ ನಿರ್ವಹಣೆಯನ್ನು ನೋಡಿಕೊಳ್ಳುವ ಕೆಲಸವನ್ನು ನೀನು ನಿನಗೆ ಇಷ್ಟವಾದ ರೀತಿಯಲ್ಲಿ ಮುಂದುವರಿಸಬಹುದು. ಇದರಿಂದ ನನಗೆ ಹೆಚ್ಚು ಸಹಾಯವಾಗುತ್ತದೆ. ಜೊತೆಗೆ ನನ್ನ ದೃಷ್ಟಿಕೋನವನ್ನು ನೀನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಾನು ಹೇಳುವ ವಿಚಾರವನ್ನು ನೀನು ಒಮ್ಮೆಗೇ ಅರ್ಥಮಾಡಿಕೊಳ್ಳಲಾಗದ ಕಾರಣಕ್ಕೆ ಅಥವಾ ಅರ್ಥಮಾಡಿಕೊಂಡ ಬಳಿಕವೂ